

“ನಾನೇನು ಮಾಡಬೇಕು?”

ಅರ್ಥಾತ್ತಲ ಹೆತ್ತನು ಯೀಂನುಬಿನ ಬಗ್ಗೆ ತುನಂಗಿಸಿದಾಗ ಅವನ ಕೇಳಿಗರು, “ನಹೊಂದರೇ, ನಾವೇನು ಮಾಡಬೇಕು?” (ಅರ್ಥಾತ್ತಲರ ಕೃತ್ಯ 2:37) ಎಂದು ಕೇಳಿದರು. ತೀಸ್ತನು ನೋಲಸಿಗೆ ತುತ್ತೆಕ್ಕವಾದಾಗ, “ಕರ್ತನೇ, ನಾನೇನು ಮಾಡಬೇಕು?” (ಅರ್ಥಾತ್ತಲರ ಕೃತ್ಯ 22:10) ಎಂದು ನೋಲನು ಕೇಳಿದನು. ಥಿಲಷ್ಟಿಯಲ್ಲಿ ಸರೆಯ ಯಜಮಾನನು ಸ್ವಲ್ಪದರಿಂದ ಮರಣದಿಂದ ತಪ್ಪಿಸಿಕೊಂಡಾಗ ಅವನು ಹೊಲ ಮತ್ತು ಸೀಲಲಿಗೆ - “ಅಯ್ಯಗಳಾ, ನಾನು ರಕ್ಷಣೆಯನ್ನು ಹೊಂದುವದಕ್ಕೆ ಏನು ಮಾಡಬೇಕು?” ಎಂದು ಕೇಳಿದನು (ಅರ್ಥಾತ್ತಲರ ಕೃತ್ಯ 16:30). “ನಾನೇನು ಮಾಡಬೇಕು?” ಎಂಬ ಈ ತ್ವರ್ತಿಗಿಂತ ಹೆಚ್ಚು ಮುಖ್ಯವಾದ ತ್ವರ್ತಿಯನ್ನು ನಿಂತು ಕೇಳಿದಿಲ್ಲ.

ಮಾಡಲು ವಿನಾದಹೊಂಡ

ನಿಂತು ರಕ್ಷಣೆಯನ್ನು ಅಹೇಂಜ್ಞಿಸಿದರೆ ನಿಮಿಗೆ ಮಾಡಲು ವಿನಾದಹೊಂಡು ಇರುವುದೆಂಬುದನ್ನು ಹೊಡಲು ನಾವು ನಾಭಿನಬೇಕಾಗಬಹುದು. ಎಲ್ಲಾ ಮಾನವರಿಗೊಳ್ಳುತ್ತಿಸ್ತು ಮರಣ ಹೊಂದಿದನು (ತೀರ್ಥ 2:11), ಅದರೆ ಇದು ಎಲ್ಲರೂ ರಕ್ಷಣೆಲ್ಪಡುವರು ಎಂದು ಅಧ್ಯ ಕೊಡುವದಿಲ್ಲ. ಜನರು ತುಯಾಣ ಮಾಡುವ ಎರಡು ಮಾರ್ಗಗಳ ಬಗ್ಗೆ ಯೀಂನು ಹೇಳಿದನು: “ಜೀವಕ್ಕೆನಡಿಸುವ” ಇಶ್ವರ್ಯಾದ ಮಾರ್ಗ ಮತ್ತು “ಮರಣಕ್ಕೆ ನಡಿಸುವ” ವಿಶಾಲವಾದ ಮಾರ್ಗ. “ಅನೇಕರು” ವಿಶಾಲವಾದ ಮಾರ್ಗದಲ್ಲಿರುವರು ಹಾಗೂ “ಕೆಲವರು” ಇಶ್ವರ್ಯಾದ ಮಾರ್ಗದಲ್ಲಿರುವರು ಎಂದು ಆತನು ಒತ್ತಿ ಹೇಳಿದನು (ಮತ್ತಾಯ 7:13, 14). ಅನೇಕರು ನಾಶವಾಗುವರು, ಕೆಲವರು ರಕ್ಷಣೆಲ್ಪಡುವರು ಎಂದು ಬೀರೆ ಮಾತನ್ನಲ್ಲ ಹೇಳಬಹುದು.

ರಕ್ಷಣೆಯ ಒಂದು ಪರವಾಗಿದೆ ಇಲ್ಲವೇ ಬಹುಮಾನವಾಗಿದೆ, ಆದರೆ ಬಹುಮಾನವನ್ನು ಸ್ವೀಕರಿಸಬಹುದು ಇಲ್ಲವೇ ತಿರಸ್ತುಲಿಸಬಹುದು. ದೇವರ ಪರವನ್ನು ಸ್ವೀಕರಿಸಬೇಕೋ ಎಂಬುದನ್ನು ತುತ್ತಿಯೊಬ್ಬ ವ್ಯಕ್ತಿಯಾಗಿ ನಿಸುವನು. ದೇವರ ಕೃಷಣ ದಾನವನ್ನು ಸ್ವೀಕರಿಸುವವರಿಗಿಂತ ತಿರಸ್ತುಲಿಸುವರು ಹೆಚ್ಚಾಗಿರುವರು ಎಂದು ಮತ್ತಾಯ 7ರಲ್ಲಿಯ ಯೀಂನುಬಿನ ಹೇಳಿಕೆಯು ಘೋಷಿಸುತ್ತದೆ.

ರಕ್ಷಣೆಯ ಪರವನ್ನು ನಾವು ಹೇಗೆ ಸ್ವೀಕರಿಸಬಹುದು. ಬಿಧೀಯತೆಯ ವಿಶ್ವಾಸದ ಮೂಲಕವಾಗಿ ಅದನ್ನು ನಾವು ಸ್ವೀಕರಿಸಬೇಕೆಂದು ತನ್ನ ವಾಕ್ಯದಲ್ಲ ದೇವರು ನಮಿಗೆ ಹೇಳಿತ್ತಾನೆ. “ನಷ್ಟನ್ನು ಕರ್ತನೇ, ಕರ್ತನೇ, ಅನ್ಯವರೆಲ್ಲರು ಹರಲೋಕ ರಾಜ್ಯದಲ್ಲ ನೇರುವರೆಂದು ನೇನನಬೇಡಿ, ಹರಲೋಕದಲ್ಲಿರುವ ನನ್ನ ತಂದೆಯ ಜಿತ್ತುದಂತೆ ನಡೆಯುವವನೇ ಹರಲೋಕ ರಾಜ್ಯಕ್ಕೆ ನೇರುವನು” (ಮತ್ತಾಯ 7:21)¹ ಎಂದು ತೀಸ್ತನು ಹೇಳಿದ್ದಾನೆ. ಇಜ್ಞಾಯಿಲಿಗೆ ಬರೆದ ತ್ವರಿತೆಯ ಗ್ರಂಥ ಕರ್ತನು ಯೀಂನುವನ್ನು ಕುಲತು ಹಿಂಗೆ ಬರೆದಿದ್ದಾನೆ, “ತನಗೆ ಬಿಧೀಯರಾಗಿರುವರೆಲ್ಲರಿಗೂ

ನಿರಂತರವಾದ ರಕ್ಷಣೆಗೆ ಕಾರಣನಾದನು” (ಅಜ್ಯಯ 5:9).²

ಕೆಲವರು ಇದನ್ನು ಆಕ್ಷೇಪಿಸುತ್ತಾರೆ. ಜನಿಗೆ ರಕ್ಷಣೆ ಹೊಂದಲು ವಿನಾದರೂ ಮಾಡಬೇಕಾಗಿದ್ದರೆ ರಕ್ಷಣೆಯ ಕೃಷೆಯಿಂದ ಬರುವಂಥದ್ವಾಗಿರುವದಿಲ್ಲ ಎಂದು ಹೇಳುತ್ತಾರೆ. ನಮ್ಮ ವಿಧೇಯತೆಯು ನಮ್ಮ ರಕ್ಷಣೆಯನ್ನು ನಂಹಾದಿನುವದಿಲ್ಲ ಎಂಬುದು ಸ್ವಾಷಾಪಾರಿ ತಿಜಯಲ್ಪಡಲ. ವಿಧೇಯತೆಯ ಮೂಲಕವಾಗಿ ಕರ್ತವೀನಿಂದ ಒದಗಿಸಿಕೊಡಲ್ಪಟ್ಟ ರಕ್ಷಣೆಯನ್ನು ನಾವು ಸ್ವೀಕರಿಸಿ ಸ್ವಂತದ್ವಾಗಿ ಮಾಡಿಕೊಳ್ಳುವ ಬಹುದು.

ನಂಹಾದಿನುವುದು ಮತ್ತು ಸ್ವೀಕರಿಸಿ ಸ್ವಂತದ್ವಾಗಿ ಮಾಡಿಕೊಳ್ಳುವುದು ಎಂಬವುಗಳ ಮುಧ್ಯರಣೆ ಇರುವ ವ್ಯಾತಾರವೆಂಬು? ವ್ಯಾತಾರವನ್ನು ಅಥವ ಮಾಡಿಕೊಳ್ಳಲು ತೆಳಗಿನ ಉದಾಹರಣೆಯು ನಮಗೆ ಸಹಾಯ ಮಾಡುತ್ತದೆ.

ಒಬ್ಬ ಮನುಷ್ಯನು ಒಂದು ಮನೆಯ ಬಾಗಿಲನ್ನು ತಪ್ಪಿಸಿನು. ಒಬ್ಬ ಮಹಿಳೆ ಬಾಗಿಲಗೆ ಬರುವಾಗ, ಅವನು, “ನನಗೆ ಬಹಳ ಹಸಿವೆಯಾಗಿದೆ. ನಾನು ಉಂಟ ನಂಹಾದಿನುವಂತೆ ಕೆಲನ ಮಾಡಲು ತಮ್ಮಾಲ್ಲ ವಿನಾದರೂ ಇದರೀ?” ಎಂದು ಹೇಳುವನು. “ತುಂಡು ಮಾಡಲು ಹಿತ್ತೆಲನಾಲ್ಲ ಮರದ ಕೊರಡುಗಳಿವೆ. ನಿನು ಅವು ಗಳನ್ನು ತುಂಡು ಮಾಡಿದರೆ ನಿನಗೆ ಉಂಟ ಸಿಗುವುದು” ಎಂದು ಆ ಮಹಿಳೆ ಉತ್ತರ ಕೊಡುತ್ತಾಗೇ. ಆ ಮನುಷ್ಯನು ಅವುಗಳನ್ನು ತುಂಡು ಮಾಡಿದನಂತರ ಉಂಟಕ್ಕೆ ಕುಳಿತು ಕೊಳ್ಳುತ್ತಾನೆ. ನಾನು ನಿಮಗೆ ಪ್ರಶ್ನೆ ಹೇಳುತ್ತೇನೆ: ಆ ಮನುಷ್ಯನು ಉಂಟ ಮಾಡುವಾಗ, ತಾನು ಆ ಉಂಟವನ್ನು ನಂಹಾದಿಸಿದೆನೆಂದು ಭಾವಿಸುವನೋ? ನಿಷ್ಠಾಯ ವಾಗಿ, ಅವನು ಹಾಗೆ ಭಾವಿಸುವನು.

ತಕ್ಫೇಯನ್ನು ಬದಲಾಯಿಸಿ ಹೇಳುತ್ತೇನೆ: ಒಬ್ಬ ಮನುಷ್ಯನು ಒಂದು ಮನೆಯ ಬಾಗಿಲನ್ನು ತಪ್ಪಿಸುತ್ತಾನೆ. ಒಬ್ಬ ಮಹಿಳೆ ಬಾಗಿಲ ಬಿಂಗಿ ಬರುತ್ತಾಗೇ. ಅವನು, “ನನಗೆ ಹಸಿವೆಯಾಗಿದೆ. ನಾನು ಉಂಟ ನಂಹಾದಿನುವಂತೆ ಮಾಡಲು ನನಗೆ ವಿನಾದರೂ ಕೆಲನವಿದೀಯೇ?” ಎಂದು ಹೇಳುತ್ತಾನೆ. ಆಗ ಆ ಮಹಿಳೆ, “ನಾನು ಉಂಟ ಮಾಡುವದಕ್ಕಿಂತಲೂ ಹೆಚ್ಚಾದ್ದನ್ನು ಕೆಂಗರೇ ಮೇಜಿನ ಮೇಲೆ ಹಾಕಿ ಇಟ್ಟಿದ್ದೇನೆ: ಒಳಗೆ ಬಾ, ಕುಳಿತುಕೋ, ನಿನಗೆ ಬೇಕಾದಷ್ಟು ಉಂಟ ಮಾಡು” ಎಂದು ಹೇಳುತ್ತಾಗೇ. ಆ ಮನುಷ್ಯನು ಆಕೆಯ ಅಮಂತಣವನ್ನು ನಂತೋಳಣಿದಂದ ಸ್ವೀಕರಿಸಿ, ಅಕೆ ಸಿದ್ಧಪಡಿ ಸಿದ್ಧನ್ನು ಉಂಟ ಮಾಡುತ್ತಾನೆ. ಕೆಂಗರೇ ನಾನು ಶುನಿಸಿ: ಕೆಂಪಿಯನು ಈ ಮನುಷ್ಯ ಉಂಟ ನಂಹಾದಿಸಿದನೋ? ಇಲ್ಲವೇ ಇಲ್ಲ. ಇದು “ಕೃಷೆಯಂದ” ಬಂದ ಒಂದು ದಾನ. ಅವನು ಮಾಡಿದ್ದ ಅದನ್ನು ಸ್ವೀಕರಿಸಿ ಸ್ವಂತದ್ವಾಗಿ ಮಾಡಿಕೊಂಡಿದ್ದು.

ಹೇಳಿಗೆ ಅವನು ಅದನ್ನು ತಸ್ತುದಾಗಿ ಮಾಡಿಕೊಂಡನು? ಆ ಮಹಿಳೆಯ ಅಮಂತಣವನ್ನು ಸ್ವೀಕರಿಸುವದಲಿಂದ, ಆಕೆಯ ಮನೆಯೊಳಗೆ ಬರುವದಲಿಂದ, ಮತ್ತು ಮೇಜಿನ ಬಿಂಗಿ ಕುಳಿತುಕೊಂಡು ಉಂಟ ಮಾಡಿದ್ದಲಿಂದ. ಅವನು ತಸ್ತುದಾಗಿ ಮಾಡಿಕೊಳ್ಳಿದ್ದರೆ ವಿನಾಗುತ್ತಿತ್ತು? “ಬೇಡ, ಉಪಕಾರ” ಎಂದು ಹೇಳಿ ಅವನು ಹೊರಟು ಹೊಳಗಿದ್ದರೆ ವಿನಾಗುತ್ತಿತ್ತು? ಅವನು ಮನೆಯೊಳಗೆ ಹೊಗಿ ಉಂಟ ಮಾಡುವದನ್ನು ನಿರಾಕರಿಸಿದ್ದರೆ ವಿನಾಗುತ್ತಿತ್ತು? ಆಕೆಯ ಉದಾರ ಕೊಡುಗೆಯಿಂದ ಅವನಿಗೆ ಶ್ರಯೋಜಿಸಬಾಗದೇ ಹೊಗುತ್ತಿತ್ತು. (ಹೊದು, ಈ ಉತ್ತರಗಳು ಹುಣ್ಣಿತನದವುಗಳಿಂದ ನನಗೆ ತಿಜಿದಿದೆ. ಅದರೆ ಜನರು ಯಾವಾಗಲೂ ಕರ್ತವೀನ ಅಮಂತಣವನ್ನು ತಿರಸ್ತಲಿಸುವುದು [ತ್ರಂತನೆ 3:20] ಅದು ಇನ್ನೂ ಹೆಚ್ಚು ಹುಣ್ಣಿತನದವುಗಳಿಂದ ಆದರೆ ದೇವರ ಪರವನ್ನು

ನಂಜಕೆಯಂದ ಮತ್ತು ಬಿಧೇಯತೆಯಂದ ಸ್ಪೀಕಲ್‌ನಿ ನಮ್ಮದಾರಿಸಿಕೊಳ್ಳತಕ್ಕದ್ದು. ನಮ್ಮ ನಂಜಕೆಯ ಹಾಗೂ ಬಿಧೇಯತೆಯ ತತ್ವತ್ವತ್ವರದಲ್ಲ ಒಳಗೊಂಡಿರುವಂಥದ್ದು ಏನೆಂಬುದು ನಮ್ಮ ಅಧ್ಯಯನವು ಮುಂದುವರಿದಂತೆ ಸ್ವಷ್ಟಪಡಿಸಲ್ಪಡುವುದು.

ನಾವು ವಿನು ಮಾಡತಕ್ಕದ್ದು

ಯೇಣುವು ತನ್ನ ಶಿಷ್ಯರಿಗೆ (ಇಲ್ಲವೇ ಅನುಯಾಯಿಗಳಿಗೆ) ಮಹಾ ಆಜ್ಞೆಯನ್ನು ಕೊಬ್ಬಗ್ನ, “ನಿಂದು ಲೋಕದ ಎಲ್ಲಾ ಕಡೆಗೆ ಹೋಗಿ ಜಗತ್ತಿಗೆಲ್ಲಾ ನುಂದಾಗೆಯನ್ನು ನಾಲಿ. ನಂಜ ಭಾಗ್ತಿನ್ನು ಮಾಡಿಸಿಕೊಳ್ಳಬವನು ರಕ್ಷಣೆ ಹೊಂದುವನು...” (ಮಾರ್ಕ 16:15, 16) ಎಂದು ಹೇಳಿದನು. “ಕೇಳಬುದರ ಮೂಲಕ ಬಿಶ್ವಾಸ ಬರುತ್ತದೆ, ತಿನ್ನನ ವಾರ್ಕ್ಯವನ್ನು ಕೇಳಬುದರ ಮೂಲಕ” (ರೋಮಾತ್ತರ 10:17) ಎಂದು ಹೊಲನು ಹೇಳಿದ್ದಾನೆ. ನುಂದಾಗೆಯು (ಯೇಣುಬಿನ ಬಗೆಗಿನ ಶುಭ ವಾರ್ತೆಯು³) “ರಕ್ಷಣೆಯನ್ನು ಉಂಟು ಮಾಡುವದಕ್ಕೆ ದೇವರ ಶಕ್ತಿಯಾಗಿದೆ” (ರೋಮಾತ್ತರ 1:16) ಎಂದು ಹೊಲನು ಹೇಳಿದ್ದಾನೆ. ಯೇಣುಬಿನ ಮೇಲೆ ಮತ್ತು ಅತನ ಮಾರ್ಗಗಳ ಬಗ್ಗೆ ಕಾರ್ಯ ಕೊಳ್ಳಬವಲಿಗೆ ರಕ್ಷಣೆಯು ಪ್ರಾರಂಭವಾಗುತ್ತದೆ. ಒಬ್ಬನು ಗಮನವಿಟ್ಟು ಕೇಳಬುದವನೂ ಇಲ್ಲವೇ ಓದುವವನೂ, ಜವಾಖ್ಯಾಲಿಕೆಯಿಳ್ಳ ಹಾಗೂ ತತ್ವತ್ವರ ಕೊಡುವ ಬಿಧ್ಯಾರ್ಥಿಯೂ ಆಗಿರತಕ್ಕದ್ದು. ಈ ಹಾರದ ಉಳದ ಭಾಗದಲ್ಲ ನುಂದಾಗೆ ಮಾರ್ಗ ಅವಶ್ಯಕವಾದ ತತ್ವತ್ವರಗಳನ್ನು ನಾವು ಜರ್ಜಿಸುವೆಂೱು.

ಯೇಣುಬಿನಿಗೆ ನಂಬಿಕೆಯಡು

ಮೌದಲನೆಯ ತತ್ವತ್ವರವು ಬಿಶ್ವಾಸ ಇಲ್ಲವೇ ನಂಜಕೆ: “ಕೇಳಬುದಲಿಂದ ಬಿಶ್ವಾಸವು ಬರುವುದು...” ಬಿಶ್ವಾಸದ ಪ್ರಾರ್ಥನೆಯಾಗಾನ 3:16ರಲ್ಲ ಒತ್ತಿ ಹೇಳಲ್ಪಡ್ಡಿದೆ; “ದೇವರು ಲೋಕದ ಮೇಲೆ ಎಷ್ಟೋ ಶ್ರೀತಿಯಿಲ್ಲಿಟ್ಟು ತನ್ನ ಒಬ್ಬನೇ ಕುಮಾರನನ್ನು ಕೊಟ್ಟಿನು: ಆತನನ್ನು ನಂಬುವ ಒಬ್ಬನಾದರೂ ನಾಶವಾಗಿದೆ ಎಲ್ಲರೂ ನಿತ್ಯಜೀವವನನ್ನು ಪಡೆಯ ಬೇಕೆಂದು ಕೊಟ್ಟಿನು.” ತೇಸ್ತರು ಬಿಶ್ವಾಸದಿಂದ ರಕ್ಷಿಸಲ್ಪಟ್ಟಪರೆಂದು ಬೋಧಿಸುವ ಅನೇಕ ವಚನಗಳಲ್ಲ ಅಪೋಹುಲರ ಕೃತ್ಯ 16:31, ರೋಮಾತ್ತರ 5:1 ಮತ್ತು ಎಫೆನ 2:8, 9 ಇರುತ್ತವೆ. “ನನ್ನನ್ನು ಆತನೆಂದು (ಅಂದರೆ ಮೇಸ್ಸಿಯನು ಎಂದು⁴) ನಿಂದು ನಂಬಿದೆ ಹೋದರೆ ನಿಮ್ಮ ಹಾಪಗಳಲ್ಲಿಯೇ ನಾಯುವಿಲಿ” (ಯೋಹಾನ 8:24) ಎಂದು ಯೇಣು ಹೇಳಿದನು.

“ನಂಜಕೆ” ಮತ್ತು “ಬಿಶ್ವಾಸ” ಎರಡಕ್ಕೂ ಒಂದೇ ಅರ್ಥ. ಜನರು ಕೆಲವು ನಲ್ಲ “ನಂಜಕೆಯನ್ನು” ಮತ್ತು “ಬಿಶ್ವಾಸವನ್ನು” ಬೀರೆ ಬೀರೆ ಅರ್ಥದಲ್ಲ ತಿಳಿಯಲು ತಯಿಸಿನುತ್ತಾರೆ. ಇವರೆಡೂ ಒಂದೇ ಗ್ರಿಂತ ಪದದ ಭಾಷಾಂತರವಾಗಿದೆ. ನಮ್ಮನ್ನು ರಕ್ಷಿಸುವ ಬಿಶ್ವಾಸ (ಇಲ್ಲವೇ ನಂಜಕೆ) ಯಾವುದು? ರಕ್ಷಿಸುವ ಬಿಶ್ವಾಸವು “ನಂಜಕೆ” ಎಂಬ ಪದದ ಮೂಲಕ ತತ್ವತ್ವನಲ್ಪಡಬಹುದು: ರಕ್ಷಿಸಲ್ಪಡಲು, ನಮ್ಮ ಸ್ವಂತ ಒಳೆಯ ತನದ ಮೇಲೆ ನಂಬುವದನನ್ನು ನಿಲ್ಲಿಸಿ, ಯೇಣು ತಿನ್ನ ಯಜ್ಞದಲ್ಲ ಬಿಶ್ವಾಸವಿಡುವದನನ್ನು ಪ್ರಾರಂಭಿಸಬೇಕು.⁵

ಬಿಶ್ವಾಸದ ಪ್ರಾರ್ಥನೆಯನ್ನು ನಾವು ಅತ್ಯಿ ಹೆಚ್ಚಾಗಿ ಒತ್ತಿ ಹೇಳಲಾರೆವು. ಬಿಶ್ವಾಸವು ಕರ್ತನಿಗೆ ತ್ವರಿತೆಯಿಂದ ನಕಾರಾತ್ಮಕ ತ್ವರಿತೀಯಿಯ ತಿಳಿದಿಯಾಗಿದೆ. ಯೋಹಾನ 1:11, 12ರಲ್ಲ ಯೇಣು “ತನ್ನ ಸ್ವಾಜಿನರ ಬಳಗೆ ಬಂದನು, ಆದರೆ ಸ್ವಾಜಿನರೇ

ఆకణన్ను అంగిలేకలనాల్ల. ⁶ యారాదు ఆకణన్ను అంగిలేకలిసిదరోఎ అందరే ఆకణ కేనలనల్ల నంజకేయిష్ట్యోఎ అవలగే దేవర మక్కళాగువ అధికార కేషిష్ట్యు” ఎందు నాపు ఓద్దులేవే. “అంగిలేకలను” హాగూ “నంబు” ఎంబ పదగభు ఒండకేళ్లుదు అదలు బదలాగి లుహయోలినల్లిష్ట్యుద్దన్న గమనిసిలి. ఆకణల్ల నాపు మోదలు నంజకేయిడడే నమ్మ జీవనగళల్ల యేనువన్ను అంగిలేకలనలారెపు.

కేలవరు బిశ్వాసపన్ను త్రుత్యేశిసి నాపు “నంజకేయింద మాత్రచేఎ” రక్షిన ల్యాడ్కుల్లేవే ఎందు జోఎధినుపుదు దురద్యుష్టుకెరచవాద సంగతి. నంజకేయు నమ్మ త్రుత్యితియద శ్శురంభచారిదేయే హోరతు అంత్యవల్ల. యోహాన 1:11, 12 ఫునుః ఓదిల. అంగిలేకలనువపరు, నంబువపరు “దేవర మక్కళా గువ అధికార కేషిష్ట్యుపురు.” నమ్మ హెండపి జోసి మత్తు నాను మదువే యాగువ హోదలు బివాహద అనుమతి హత్త హడెదేచు. ఈ అనుమతి హత్తచు నమ్మగే మదువేయాగిర్శై కొష్ట్యు కేషిష్ట్యు: నాపు ఆగలేఁ మదువేయాదెపు ఎందధంచల్ల. హాగేయే, నంజకేయు నమ్మన్ను రక్షణీయ మాగెదళ్లుడుత్తదే. ఇదు త్రుయాణద అంత్యవల్ల. నాపు నంజకేయింద రక్షినల్లిష్ట్యుద్దేవే. అదరే నంజకే మాత్రదిందశ్శే అల్ల.

రక్షినువ నంజకేయన్ను, ఆ నంజకేయ త్రుత్యచణియన్ను బేహండినలాగాదు. యోహాన 3 లింద ఇదన్ను లుదాకలనబుదు. నాపు కుగాగలే నోఎదిదంతే, వజన 16 నంజకేయ అగ్రత్యేయన్ను ఒత్తి హేళుత్తదే. ఈగ ఆ అధాయాయద కోనేయ వజనపన్ను ఓద్దుల్లేవే. “ఆకణ కుమారనస్సు నరబువపసిగినిక్కుజిలప లుంటు: కుమారనిగి బిధేయానాగదపసు జీవపన్ను కాటువదే ఇల్ల; దేవర కోఎపు అవన మేలే నెలోగొండియపుదు” (ప. 36).⁷ “నంజకే” మత్తు “బిధేయతే” (బజగాగుపుదు) బిజారగళ హోన ఒడంబడికేయల్ల అదలు బదలాగి ఇడల్పుష్ట స్థగణళల్ల ఇదు ఒందాగిదే.⁸ (పోమాపుర 10:16 సక నోఎదిల.) రక్షినువ నంజకేయు బిధేయతేయ నంజకేయాగిదే.

“కేఎవల నంజకే” (“ఇల్లచే నంజకే మాత్రచేఎ”) ఎందు బ్యేబాలనల్ల ఒండే ఒందు స్థగణల్ల కండు బరుపుదు, యాకోబ 2:24రల్ల “బలి నంజకేయింద” నాపు రక్షినల్లిష్ట్యుల్ల ఎందు అదు హేళుత్తదే. “చునుష్ట్యు క్రియీగళింద సిఇపంతసెందు సిఇయినల్లిష్ట్యుల్లత్తునే⁹ హోరతు బలి నంజకేయిందల్ల వెందు నోఎదిద్దిల్ల” ఎందు ఈ వజన (కెజెబి) యల్లదే. “చునుష్ట్యు క్రియీగళింద సిఇతి సిఇయ హోందుత్తునే మత్తు నంజకే మాత్రదిందలే అల్ల ఎంబుదన్ను నోఎడుత్తుల్” ఎందు న్నో అమేలకనో స్వాండఁడ బ్యేబాలనల్ల ఇయపుదు.

యాకోబన యోజనెయ మాగెవన్ను నోఎడపక్కానువంతే యాకోబ 2:14-26 ఓదలు ఒందేరడు సిబిష తేగెదుకోళ్లరి. వజనగళ 14, 17, 20 మత్తు 26ర మేలే బిశేష గమనబిలిసిలి:

నమ్మ సహోదరరే, ఒబ్బును తనగే నంజకే యుంబేందు హేశ
కోండు తక్క క్రియీగళల్లదచనాగిద్దరే త్రయోజనచేను? అంధ

ನಂಜಕೆಯ ಅವನನ್ನು ರಸ್ತೀನುವುದೊಳ್ಳಿ? ... ಹಾಗೆಯೇ ಶ್ರೀಯೆಗಳಲ್ಲಿದ್ದರೆ ನಂಜಕೆಯ ಒಂಟಿಯಾಗಿದ್ದು ನತ್ತುಧ್ವಾಗಿದೆ.

... ಶ್ರೀಯೆಗಳಲ್ಲಿದೆ ನಂಜಕೆಯ ನತ್ತುದ್ದೆಂದು ತಿಖದು ಕೊಳ್ಳಲು ನಿನಗೆ ಇತ್ತುಳಿದೆಯೋ? ... ಆತ್ಮಬಿಲ್ಲದ ದೇಹವು ನತ್ತುದ್ವಾಗಿರುವ ತುಕಾರವೇ ಶ್ರೀಯೆಗಳಲ್ಲಿದೆ ನಂಜಕೆಯೂ ನತ್ತುದ್ದೇ.

ರಸ್ತೀನುವಂಥೆ ನಂಜಕೆಯು ನತ್ತುದ್ವಾಗಿ, ಬರಡಾದ, ಪ್ರಯೋಜನವಿಲ್ಲದ ನಂಜಕೆಯಾಗಿರುವದಿಲ್ಲ, ಅದು ಸಜೀವವಾದದ್ದು, ಝರುಕಾದದ್ದು ಅಗಿರುತ್ತದೆ.

ಪಾಪದಳ ಮಾನಸಾಂತರ

ಸಿಜವಾದ ನಂಜಕೆಯನ್ನು ತ್ರೈಕಣಿನುವ ಮಾರ್ಗದಲ್ಲಿ ಮಾನಸಾಂತರವು ಒಂದಾಗಿದೆ. “ಸೀವು ಮಾನಸಾಂತರ ಹಡದೆ ಹೊಳಿದರೆ ಸೀವೆಲ್ಲರೂ ಅವರಂತೆಯೇ ನಾಶವಾಗುವಿಲ್ಲ” (ಲಂಕ 13:3) ಎಂದು ಯೀನು ಹೇಳಿದನು. ತನ್ನ ಕೇಳಿಗಳಿಗೆ, “ಸಿಮ್ಮೆಣಿ ತ್ರೈಯೋಬ್ದು ಮಾನಸಾಂತರಹಷ್ಟು ... ಬಾಹ್ಯಿನ್ನು ಮಾಡಿಸಿಕೊಳ್ಳಲಿ” (ಅಪ್ರೋಸ್ತಲರ ಕೃತ್ಯ 2:38) ಎಂದು ಹೇತುನು ಹೇಳಿದನು. “ಕೇರ ಎಲ್ಲಾ ಕಡೆಗಳಲ್ಲಿ ರುವ ಮನುಷ್ಯರಲ್ಲರೂ ಮಾನಸಾಂತರ ಹಡಬೇಕೆಂದು ದೇವರು ಆಜ್ಞಾಹಿಸಿನುತ್ತಾನೆ” (ಅಪ್ರೋಸ್ತಲರ ಕೃತ್ಯ 17:30) ಎಂದು ಹೊಲನು ಹೇಳಿದ್ದಾನೆ.

ಯೀನುಬಿನಾಲ್ಯಾಯ ನಮ್ಮ ನಂಜಕೆ ಬೇಳಿಯುವಾಗ, ನಾವೇನಾಗಿರುವವೈರೋ ನಮ್ಮನ್ನು ನಾವು ನೊಡಿಕೊಳ್ಳಬೇಕು: ರಕ್ಷಣೆಯ ಅವಶ್ಯಕತೆಯಲ್ಲಿರುವ ಹಾಹಿಗಳು.¹⁰ ಇದು ಮಾನಸಾಂತರವನ್ನು ಹುಟ್ಟಿಸಬೇಕು.

ಮಾನಸಾಂತರವು ಸಿಶಿತವಾಗಿಯೂ ವಿನಾಗಿದೆ? ಮಾನಸಾಂತರವನ್ನು ಹಾಪಕ್ಕಾಗಿ ದುಃಖದುಪುದೆಂದು ಕೆಲವರು ಯೋಜಿಸುತ್ತಾರೆ. ಜೀವನದ ಬದಲಾವಣೆ ಎಂದು ಇತರರು ಯೋಜಿಸುತ್ತಾರೆ. ಮನುಷ್ಯನು ನಿಜವಾಗಿಯೂ ಮಾನಸಾಂತರ ಹಡುವಾಗ, ತಾನು ಹಾಪ ಮಾಡಿದ್ದಕ್ಕೆ ದುಃಖದುವನು ಮತ್ತು ಅವನ ಜೀವನವು ಬದಲಾವಣೆ ಹೊಂದುವುದು. ಆದರೆ ಮಾನಸಾಂತರವು ಈ ಎರಡು ಪ್ರತಿಶ್ರೀಯೆಗಳ ಮಧ್ಯದಲ್ಲಿ ನಿಲ್ಲುವುದು.



ಮೇಲನ ರೇಖಾ ಜಿತ್ತದಲ್ಲ, ದೇವರ ಜಿತ್ತುನುಸಾರವಾದ ದುಃಖವು ಮಾನಸಾಂತರವನ್ನು ಹುಟ್ಟಿಸುತ್ತದೆ ಎಂಬುದನ್ನು ಗಮನಿಸಿಲ. 2 ಕೊಲಿಂಥ. 7:10ರಲ್ಲಿ “ದೇವರ ಜಿತ್ತುನುಸಾರವಾಗಿ ದುಃಖಿಸಿದ್ದು” ಮಾನಸಾಂತರವನ್ನು ಹುಟ್ಟಿಸುತ್ತದೆ ... ರಕ್ಷಣೆಗೆ ನಡಿಸುತ್ತದೆ ... ”¹¹ ಎಂದು ನಮಗೆ ಹೊಳುತ್ತದೆ. ಹಾಗಾದರೆ ಜೀವನದ ಬದಲಾವಣೆಯು ಮಾನಸಾಂತರದ ಹಳಿಂಬಾಗಿದೆ ಎಂಬುದನ್ನು ಗಮನಿಸಿಲ. ಹೊಲನು ಪ್ರಯಾಣ ಮಾಡಿ ಹೊಳಿದ ಕಡೆಯಲ್ಲಿಲ್ಲಾ, “ಸೀವು ದೇವರ ಕಡೆಗೆ ತಿರುಗಿ ಕೊಳ್ಳಬೇಕೆಂತಲೂ ಮಾನಸಾಂತರಕ್ಕೆ ಯೋಗ್ಯವಾದ ಕೃತ್ಯಾರ್ಥನ್ನು ಮಾಡಬೇಕೆಂತಲೂ ನಾಲಿದನು”

(ಅಪ್ರೋಸ್ತಲರ ಕೃತ್ಯ 26:20). ದೇವರ ಜಿತ್ತಾನುಸಾರವಾದ ದುಃಖದನಂತರ ಮತ್ತು ಜೀವನ ಬದಲಾವಣೆಯ ವೇದಲು ಮಾನಸಾಂಕರಣೆ ಬರುತ್ತದೆ.

ಹಾಗಾದರೆ, ಮಾನಸಾಂಕರಣೆ ಏನಾಗಿದೆ? “ಮಾನಸಾಂಕರ” ಎಂದು ಭಾಷಾಂತರನಲ್ಲಿಟ್ಟ ರೀತ ಹದಷ್ಟು ಅಕ್ಷರಶಿಫಾರಿ “ಹೊನ ಮನಸ್ಸು ಇರುವುದು” ಎಂದಾಗುತ್ತದೆ. ಅದು ಮನಸ್ಸಿನ ಬದಲಾವಣೆಯನ್ನು ನೂಡಿಸುತ್ತದೆ.

ಜನಲಿಗೆ ಅನ್ವಯಿಸುವಾಗ, ಮಾನಸಾಂಕರಣೆ ಹಾಪವನ್ನು ಕುಲತು ಮನಸ್ಸಿನ ಬದಲಾವಣೆಯಾಗಿದೆ. ಹಾಪವು ದೇವರ ಹೃದಯವನ್ನು ಒಡೆಯಿತ್ತದೆ ಎಂದು ಒಬ್ಬನು ಅಲಕುಕೊಳ್ಳುವಾಗ, ಹಾಪವು ಎಷ್ಟು ಭಯಂಕರವಾಗಿರುತ್ತದು ಎಂಬುದನ್ನು ಅವನು ನೋಡುವನು. ಹಾಪವು ಯೇಸುವನ್ನು ಶಿಲುಬೆಯ ಮೇಲೆ ಮರಣ ಹೊಂದುವಂತೆ ಮಾಡಿತು ಎಂಬುದನ್ನು ಒಬ್ಬನು ತಿಳಿದುಕೊಳ್ಳುವಾಗ ಹಾಪದಿಂದ ಜುಗ್ಗಿಷ್ಟು ಹುಟ್ಟುತ್ತದೆ. ತನ್ನ ಹಾಪಭಿರುತ್ತಿರುವ ಮೇಲೆ ದುಃಖಹಡುವಾಗ, ಅವನು ದೇವರ ಸಹಾಯದಿಂದ ಉತ್ತಮ ಜೀವಿತ ಜೀವಿನಲು ತೀವ್ರಾನಿಸಿ ತೊಳ್ಳುತ್ತಾನೆ. ಈ ತೀವ್ರಾನವನ್ನು “ಮಾನಸಾಂಕರ” ಎಂದು ಬೈಬಲು ಕರೆಯಿತ್ತದೆ.

ನಿಜವಾದ ಮಾನಸಾಂಕರಣೆ ಯಾವಾಗೂ ಒಬ್ಬ ಮನುಷ್ಯನ ಜೀವಿತದ ಮೇಲೆ ಹಲಿಕಾಮ ಮಾಡುತ್ತದೆ. ಅದು ಹಲಿಪೂರ್ವವಾದ ಜೀವಿತವನ್ನು ಹುಟ್ಟಿಸುವದಿಲ್ಲ, ಯಾಕಂದರೆ ಯಾರೂ ಹಲಿಪೂರ್ವರಾಗಿರುವದಿಲ್ಲ; ಅದರೆ ಉತ್ತಮವಾಗಿರುವದಕ್ಕೆ ಅದು ಜೀವನವನ್ನು ಬದಲಾಯಿಸುತ್ತದೆ. ಜೀವನದ ಬದಲಾವಣೆ ಇರದಿದ್ದರೆ, ಬಹುಶಃ ಮಾನಸಾಂಕರಣೆ ಇರುತ್ತಿರಿಲ್ಲ.

ಮಾನಸಾಂಕರಣೆ “ಮಾರಾಟಿನ ಕರಿಣವಾದ ಭಾಗ” ಎಂದು ಕರೆಯಲ್ಪಟ್ಟದೆ. ಅದು ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳಲು ಕರೆಯಿವದಲಿಂದ ಅದು ಅತೀ ಕರಿಣವಾದ ಭಾಗವಾಗಿದೆ. ಬದಲಾಗುವಂಥಿಂದ್ದು ಕರಿಣವಾದಂತಹ ಬದಲಾವಣೆಯು ನೋವಿಸಿಂದ ತಂಂಜಿಯವಂಥಿಂದ್ದು. ಆಗಾಗ್ಯಾ ನಾವು ರಕ್ಷಿಸಲ್ಪಡ ಬೇಕಾದರೆ ಕರ್ತನ ಸಹಾಯದೊಂದಿಗೆ ಬದಲಾಯಿಸಲು ಪ್ರಯಾಸಪಡತಕ್ಕಂಥ್ಯಾ.

ತೀವ್ರಾನನ್ನು ಅರಿಕೆ ಮಾಡಬುದ್ಧಿ

ಯೇಸುವಿನಿಂಜ್ಞ ಇರುವ ನಂಜಕೆಯನ್ನು ಶ್ರಕಣಿಸುವ ಇನ್ನೊಂದು ಚಾಗ್ನಿ ಅ ನಂಜಕೆಯನ್ನು ಅಲಕೆ ಮಾಡುವದಲಿಂದಾಗಿರುತ್ತದೆ. ನಂಜಕೆಗೂ ಅಲಕೆಗೂ ಮಧ್ಯದಲ್ಲಿ ನಿರ್ಬಂಧವಾಗಿರುತ್ತದೆ:

... ಸೀನು ಯೇಸುವನ್ನೇ ಕರ್ತನೆಂದು ಬಾಯಿಂದ ಅಲಕೆ ಮಾಡಿಕೊಂಡು ದೇವರು ಅತನನ್ನು ನತ್ತಪಡೆಳಿಗಿಂದ ಎಜ್ಜಿಸಿದನೆಂದು ಹೃದಯಿದಿಂದ ನಂಜದರೆ ನಿನಗೆ ರಕ್ಷಣೆ ಯಾಗುವದು ಎಂಬದೇ. ಹೃದಯಿದಿಂದ ನಂಬುವದರ ಮೂಲಕ ನಿತ್ಯಿಯ ದೂರಕುತ್ತದೆ. ಬಾಯಿಂದ ಅಲಕೆ ಮಾಡುವದರ ಮೂಲಕ ರಕ್ಷಣೆಯಾಗುತ್ತದೆ.¹³

ನಾವು ರಕ್ಷಿಸಲ್ಪಡಲು ಬಯಸಿದರೆ, ನಾವು “ಯೇಸುವನ್ನು ಕರ್ತನೆಂದು ಅಲಕೆ ಮಾಡತಕ್ಕಂಥ್ಯಾ.” ಅಲಕೆಯ ಅಗತ್ಯಕೆಯನ್ನು ತೀವ್ರಾನು ತಾನೇ ಒಟ್ಟಿಗೆ ಹೇಳಿದನು:

ಜಿನರ ಮುಂದೆ ನನ್ನನ್ನು ಒಟ್ಟಿಕೊಳ್ಳುವ ಪ್ರತಿಯೊಬ್ಬನನ್ನು ನಾನು ಸಹ ಹರಲೊಂದಿಲ್ಲ ನನ್ನ ತಂದೆಯ ಮುಂದೆ ಒಟ್ಟಿಕೊಳ್ಳುವೇನು. ಅದರೆ

ಯಾವನಾದರೂ ಜನರಮುಂದೆ ನನ್ನನ್ನು ಸಿರಾಕಲಿಸಿದರೆ ನಾನು ನಹ ಅವನನ್ನು ಪರಿಳೊಳೆತಡಳ್ಳುವ ನನ್ನ ತಂಡೆಯ ಮುಂದೆ ಸಿರಾಕಲಿಸುವೆನು (ಮತ್ತಾಯ 10:32, 33).

“ಯೇನುವನ್ನು ಕರ್ತನೆಂದು ಅಲಕೆ ಮಾಡುವದು” ಎಂಬುದರ ಅರ್ಥವೇನು? ರೋಮಾತ್ಮಕ 10 ಮತ್ತು ಮತ್ತಾಯ 10ರ ಕಡೆಗೆ ಹುನಃ ನೋಡಿಲ:

- ಅದು ಯೇಸುವಿನಲ್ಲಿ ವಿಶ್ವಾಸದ ಅಲಕೆಯಾಗಿರುವುದು (ಅದುದಲಂದ ಅದು ಹಾಪಗಳ ಅಲಕೆಯಾಗಿರುವದಿಲ್ಲ¹⁴).
- ಅದು ಬಾಯಿಯ ಅಲಕೆಯಾಗಿದೆ (ಅದುದಲಂದ ಅದು ಕೇವಲ ಜೀವನದೊಂದಿನ ಅಲಕೆಯಾಗಿರುವದಿಲ್ಲ¹⁵).
- ಅದು ಇತರರ ಎದುರನಲ್ಲಿಯ ಅಲಕೆಯಾಗಿದೆ (ಅದುದಲಂದ ಅದು ರಹಸ್ಯವಾದ ಅಲಕೆಯಾಗಿರುವದಿಲ್ಲ).

ವಿಶ್ವಾಸದ ಒಂದು ಅಲಕೆಯು ಮತ್ತಾಯ 16ರಲ್ಲಿ ಕಂಡು ಬರುತ್ತದೆ: ಯೇಸು ತಾನು ಯಾರಾಗಿರುವನೆಂದು ಅವರು ಯೋಜನೆನಿಂದ ಎಂಬುದರ ಬಗ್ಗೆ ತನ್ನ ಶಿಷ್ಯರಿಗೆ ಕೇಳಿದನು. “ನಿನು ತೀಕ್ಷ್ಣನು, ಜೀವವುಷ್ಟ ದೇವರ ಕುಮಾರನು” (ಮತ್ತಾಯ 16:16) ಎಂದು ಹೇತುನು ಉತ್ತರ ಕೊಟ್ಟಿನು. “ತೀಕ್ಷ್ಣ” ಎಂಬುದು “ಮೆಸ್ಸಿಯೆ” ಎಂಬ ಹಿಖಿನು ಹಡೆದ ಗ್ರಿಇಕ್ ರೂಪವಾಗಿದೆ. ಅದರ ಅರ್ಥ “ಅಭಿಕ್ಷಿತನು” ಎಂದು ಅರ್ಥ. ಶತಮಾನಗಳಿಂದ ಯೇಹೆಡ್ಯು ಮೆಸ್ಸಿಯೆನಿಗಾಗಿ ಮುನ್ಜ್ಯೋಳಿತ್ತಿದ್ದರು. ದೇವಲಿಂದ ಕಳುಹಿಸಲ್ಪಟ್ಟ ಮೆಸ್ಸಿಯೆನೆಂದು ಹೇತುನು ಯೇಸುವಿನಲ್ಲಿ ನಂಜಕೆಯನ್ನು ವ್ಯಕ್ತಪಡಿಸಿದನು. “ಜೀವವುಷ್ಟ ದೇವರ ಕುಮಾರನು” ಎಂಬುದು ಯೇಸುವು ದೈವ ವೆಂದು ಹೇಳುವ ಅರ್ಥ ಮಾಡಿಕೊಂಡನೆನಿಂಬುದನ್ನು ನೂಡಿಸುತ್ತದೆ.

ಇನ್ನೊಂದು ವಿಶ್ವಾಸದ ಅಲಕೆಯು ಅಫ್ರೋನ್ತಲರ ಕೃತ್ಯ ಪಿರಲ್ಲಿ ಕಂಡುಬರುತ್ತದೆ. ಈ ಎರಡನೆಯ ಲುದಾಹರಣೆಯ ಬಾಹ್ಯಿಕ್ಷಿತ ಹೊದಾನ ಅಲಕೆಯಾಗಿದೆ. ಫಿಲಿಪ್ಪನು ಬಧಿಯೋಜ್ಯದ ಅಧಿಕಾರಿಯಾಗಿ ಯೇಸುವಿನ ಬಗ್ಗೆ ಬೋಧಿಸುತ್ತಿದ್ದನು.

ಅವರು ದಾಲಿಯಲ್ಲಿ ಹೊಳೆನ್ನಿತಿಯವಾಗ ನೀಲನ ಬಳಗೆ ಬಂದರು. ಆಗ ಕಂಬುಕಿಯ¹⁶ - ಅಗೋಽ, ನಿರು: ಬಾಹ್ಯಿಕ್ ಮಾಡಿಸಿಕೊಳ್ಳುವದಕ್ಕೆ ನನಗೆ ಅಡ್ಡಿ ಏನು ಎಂದು ಹೇಳಿದನು. [ಅದಕ್ಕೆ ಫಿಲಿಪ್ಪನು - ನಿನು ಕೃದಯ ಹೃಂಧಾರವಾಗಿ ನಂಬುವದಾದರೆ ಅಗಬಹಾದು ಎಂದು ಹೇಳಿದನು. ಅದಕ್ಕೆ ಅವನು ತ್ರಿಕೃತ್ಯರವಾಗಿ - ಯೇಸು ತೀಕ್ಷ್ಣನನ್ನು ದೇವ ಕುಮಾರನೆಂದು ನಾನು ನಂಬುತ್ತೇನೆ ಎಂದು ಹೇಳ] ¹⁷ ರಥವನ್ನು ನಿಳಿಸುವದಕ್ಕೆ ಅಪ್ಪಣಿ ಕೊಟ್ಟಿನು: ಫಿಲಿಪ್ಪನು ಮತ್ತು ಕಂಬುಕಿಯಾ ನೀಲನೊಳಗೆ ಇಂದರು. ಫಿಲಿಪ್ಪನು ಕಂಬುಕಿಗೆ ಬಾಹ್ಯಿಕ್ ಮಾಡಿಸಿದನು (ಅಫ್ರೋನ್ತಲರ ಕೃತ್ಯ 8:36-38).

ಅಧಿಕಾರಿಯ ವಿಶ್ವಾಸದ ಅಲಕೆಯು ಮತ್ತಾಯ 16ರಲ್ಲಿ ಹೇತುನು ಮಾಡಿದ ಅಲಕೆಯಂತೆಯೇ ಇರುವದನ್ನು ಗಮನಿಸಿಲ. ಅದು “ಬಾಯಿಂದ” ಮಾಡಿದ ಹಾಗೂ “ಜನರ ಮುಂದೆ” ಮಾಡಿದ (ಸಿಜವಾಗಿ ಒಬ್ಬ ಮನುಷ್ಯ, ಫಿಲಿಪ್ಪ) ಅಲಕೆಯಾಗಿರುವುದು.

ಸಿಳಪು ಬಾಹೀನ್ಯ ಹೊಂದುವ ಮೊದಲು, ಯೇಸುವಿನಲ್ಲಿ ನಿಮ್ಮ ವಿಶ್ವಾಸವನ್ನು ಸಿಳಪು ಅಲಕೆ ಮಾಡುವ ಅಗತ್ಯತೆಲುದೆ. ಬಾಹೀನ್ಯಕ್ಕಿಂತ ಮೊದಲು ನಂಜಕೆಯಲರ ಬೇಕೆಂದು ಕ್ರಿಸ್ತನು ಹೇಳಿದನು (ಪ್ರಾರ್ಥ 16:16). ಹೀಗೆ ಒಬ್ಬ ಮನುಷ್ಯನು ನಂಬುತ್ತಾನೆಂಬ ಭಾರವನೆಯಲ್ಲದೆ ಇದ್ದರೆ ಹಲಿಖದ್ದ ಗ್ರಂಥದ ಲೇಖನಾನುಹಾರಬಾಗಿ ಅವಲನೆ ನಾನು ಬಾಹೀನ್ಯ ಕೊಡುವದಿಲ್ಲ. ಅವನು ನಂಬುತ್ತಾನೆಂದು ನಾನು ಹೀಗೆ ತಿಜಯಬಹುದು? ಅವನು ಅದನ್ನು ನನಗೆ ಹೇಳಬೇಕು.

ಜನರು ಬಾಹೀನ್ಯ ಹೊಂದುವ ಮೊದಲು, ಯೇಸುವು ಕ್ರಿಸ್ತನು, ಜೀವವುಳ್ಳ ದೇವರ ಶುಷ್ಪಾರನು ಎಂದು ಅವರು ನಂಬುವರೋ ಎಂದು ನಾಮಾನ್ಯವಾಗಿ ಕೇಳಲ್ಪಡುತ್ತದೆ. “ಹೀಗೆ” ಎಂದು ಕೆಲವರು ಹೇಳುತ್ತಾರೆ. ಇತರರು ತಮ್ಮ ವಿಶ್ವಾಸದ ಸರಳ ಚಾದ ಹೇಳಿಕೆಯನ್ನು ಕೊಡುತ್ತಾರೆ. ಇವೆರಡೂ “ಒಬ್ಬ ಅಲಕೆ” ಮಾಡುವದಕ್ಕೆ ಕ್ರಮ ಬಧ್ಯವಾದ ಮಾರ್ಗಗಳಾಗಿವೆ (1 ಪಿಠೋಥ 6:12, 13).¹⁸

ಯೇಸುವನ್ನು ಸಿಳಪು ಅಲಕೆ ಮಾಡಿದ್ದ ಸಿಳಪು ಬಾಹೀನ್ಯ ಹೊಂದಿದನಂತರವೂ ಮುಂದುವರಿಯಬೇಕು. ಅದಿ ಕೈನ್ಯದ ಕೆಲವು ನಲ ಯೇಸುವಿನಲ್ಲಿ ತಮ್ಮ ವಿಶ್ವಾಸವನ್ನು ಒಟ್ಟಿಕೊಳ್ಳಲು ಬೀನಿನ ನಂತೆತವನ್ನು ಉಪಯೋಗಿಸಿದರು.¹⁹



“ಬೀನು” ಎಂಬುದಕ್ಕೆ ರ್ಯಿಇಕ ಪದ *ichthus* (ಅಭಿಧುನ್) ಅದನ್ನು ದೊಡ್ಡ ರ್ಯಿಇಕ ಅಕ್ಷರಗಳ ಬರೆದಾಗ, ಅದು ಹೀಗೆ ಕಾಣುತ್ತದೆ.

IXΘΥΣ

ಈ ಹದದಲ್ಲಿ ಉಪಯೋಗಿಸಿದ ರ್ಯಿಇಕ ಅಕ್ಷರಗಳ ಯೇಸುವಿನ ಹೆಸರುಗಳನ್ನು ಜರುದುಗಳನ್ನೂ ಪ್ರತಿಸಿಧಿತಲನಲ್ಲ ಉಪಯೋಗಿಸಲ್ಪಟ್ಟಿರುತ್ತದೆ:

- *Iesous*²⁰ ಎಂಬುದರಿಳಿಯ I (iota) ಎಂಬ ಮೊದಲನೆಯ ಅಕ್ಷರ “ಯೇಸು” ಎಂಬುದಕ್ಕೆ ರ್ಯಿಇಕ ಪದ.
- *Christos* ಎಂಬುದರಿಳಿಯ X (chi) ಎಂಬ ಮೊದಲನೆಯ ಅಕ್ಷರ “ಕ್ರಿಸ್ತ” ಎಂಬುದಕ್ಕೆ ರ್ಯಿಇಕ ಪದ.
- *Theou* ಎಂಬುದರಿಳಿ ಥ (theta) ಎಂಬ ಮೊದಲನೆಯ ಅಕ್ಷರ “ದೇವರು” ಎಂದರ್ಥದ ರ್ಯಿಇಕ ಪದ.
- *Uios* ಎಂಬುದರಿಳಿ Y (upsilon) ಎಂಬ ಮೊದಲನೆಯ ಅಕ್ಷರ “ಕುಷುರು” ಎಂದರ್ಥದ ರ್ಯಿಇಕ ಪದ.
- *Soter* ಎಂಬುದರಿಳಿಯ S (sigma) ಎಂಬ ಮೊದಲನೆಯ ಅಕ್ಷರ “ರಕ್ಷಕ್” ಎಂದರ್ಥದ ರ್ಯಿಇಕ ಪದ.

ಈ ಸರಳವಾದ ಅಕ್ಷರಗಳ ಜೋಡಣಿಯ ಮೊದಲನೆಯ ಉಪಯೋಗದಿಂದ ಆದಿ ಕೈನ್ಯದ ಯೇಸುವು ಕ್ರಿಸ್ತನಾಗಿದ್ದಾನೆ, ದೇವರ ಶುಷ್ಪಾರನಾಗಿದ್ದಾನೆ ಹಾಗೂ ಆತನು

ನಮ್ಮ ರಕ್ಷತನಾಗಿದ್ದಾನೆ ಎಂಬುದನ್ನು ಧೃತಿಕರಿಸಿದರು.

ಮುಕ್ತಾಯ

ಈ ಹಾತಪು ವಿಶ್ವಾಸದ ಪ್ರತ್ಯುತ್ತರದ ಮೇಲೆ - ಮಾನನಾಂತರಕ್ಕೆ ನಡಿನುವ ವಿಶ್ವಾಸದ ಮೇಲೆ, ಯೀಂನುವು ತಿಂಡನೆಂದು ಅಲಕೆ ಮಾಡುವದಕ್ಕೆ ನಮಗೆ ಕಾರಣ ವಾದ ವಿಶ್ವಾಸದ ಮೇಲೆ ಕೇಂದ್ರಿಕಲನಲ್ಪಟ್ಟಿದೆ. ಮುಂದಿನ ಹಾತದಲ್ಲಿ ಬಾಹ್ಯಿಸ್ತಾದ ತತ್ತ್ವಿಕಿಯಿಯ ಬಗ್ಗೆ ಜೆಚ್‌ನುವೆವೆ.

ಈಗ ನಾನು ಕೇಳಬಲ್ಲನುವ ತತ್ವೀಯ: “ಸೀವು ಯೀಂನುಬಿನಲ್ಲಿ ನಂಜಕೆಯಡು ಬಿರೋಲೆ?” ಈ ತತ್ವೀಯನ್ನು ಸಿದೆ ಕೇಂಡಿಕೊಳ್ಳಲಿ. ಅತನು ತಿಂಡನು, ಜಿವಪ್ರಭು ದೇವರ ತಮಾರನು ಆಗಿದ್ದಾನೆಂದು ಸೀವು ನಿಜವಾಗಿಯಾ ನಂಬುವಿರೋ? ಈ ವಿಶ್ವಾಸವು ಸಿಮ್ಮೆ ತುಟಿಗಳ ಮೇಲೆರುವುದೋ? ಈ ವಿಶ್ವಾಸವು ಸಿಮ್ಮೆ ಜಿವನದ ಮಲೆ ಹಲಿಣಾಮ ಮಾಡಿರುವುದೋ? “ನನ್ನನ್ನು ಅತನೆಂದು (ದೇವರಿಂದ ಕಳುಹಿನಲ್ಪಟ್ಟ ಮೇಸ್ಟೀಯನೆಂದು) ಸೀವು ನಂಬದೆ ಹೋದರೆ ಸಿಮ್ಮೆ ಹಾತಗಳಲ್ಲಿಯೇ ನಾಯುವಿಲ್” (ಯೋಹಾನ 8:24) ಎಂದು ಯೀಂನು ಹೇಳಿದ್ದಾನೆ.

ಈಪ್ರಾಣಿಗಳು

¹ನ್ನುಷ್ಟೆ ನನ್ನದು. ²ನ್ನುಷ್ಟೆ ನನ್ನದು. ³“ಗೇನ್ಸ್ಯೇಲ್” ಎಂಬ ಇಂಗ್ಲೀಷ್ ಹದ ಮತ್ತು ಭಾಷಾಂತರಿನಲ್ಪಟ್ಟ ರೀತ ಹದ ಎರಡೂ ಅಳ್ಳರಿಂದಾಗಿ “ಶುಭವಾರೆ” ಎಂದರ್ಥ ಕೊಡುತ್ತುವೆ. 1 ಕೇಲಿಂಥ 15:1-4ರಲ್ಲಿ ಈ ಶಬ್ದ ವಾರೆಯ ಕೇಂದ್ರಪು ಯೀಂನುವಿನ ಮರಣ, ಹೊಣೆತುಖಿಕೆ ಹಾಗೂ ತುನ್ನರುತ್ತಾನವಾಗಿದೆ ಎಂದು ಹೊಲನು ಹೇಳಿದ್ದಾನೆ. ⁴“ಮೇಸ್ಟೀಯ” ಎಂಬ ಹದಪು ಹಿಂಬ್ರೂ ಶಬ್ದವಾಗಿದ್ದು “ಅಜಣಿಕ್ತೆ” ಎಂದರ್ಥವಾಗುತ್ತದೆ. ಯೆಹೂದಿ ಅರಸರ ಕಿಲೆಟ ಧಾರಣಯಾಗುವಾಗ ಅವರನ್ನು ಎಣ್ಣಿಯಂದ ಅಜಣಿಕ್ತಿನ್ನಿಡ್ದರು. ಅವರು “ದೇವರಿಂದ ಅಭಣಿಕ್ತರಾದವರು” ಎಂದು ಕರೆಯಲ್ಪಡ್ಡಿದ್ದರು. ಮಹಾ ಅರಸನು, ಅಂತಿಮವಾಗಿ ಅಭಣಿಕ್ತನಾದಾತನ, ಮೇಸ್ಟೀಯನ ಬರೋಣಕಾಗ್ರಿ ಯೆಹೂದ್ಯರು ಮನೆಜ್ಞೀ ಹಿಡರು. ಯೀಂನುವು ಮೇಸ್ಟೀಯನಾಗಿದ್ದನು. ಅದರೆ ಅನೇಕ ಯೆಹೂದ್ಯರು ಅದನ್ನು ಅಲಿಟುಕೊಳ್ಳಲ್ಲ, ⁵ಯೀಂನುಬಿನಲ್ಲಿ ವಿಶ್ವಾಸವು ದೇವರಲ್ಲಿ ವಿಶ್ವಾಸವನ್ನು ಮತ್ತು ಬೀಬಿಲನಲ್ಲಿ ವಿಶ್ವಾಸವನ್ನು ಮನೆಜ್ಞೀಲುತ್ತದೆ (ಇತ್ಯಾಯ 11:6) “ಅಧಿಕಾರ”ದ ಮೇಲನ ಹೊದಾನ ಹಾತ ನೋಡಿಲ. ⁶ಒಂದು ಜನಾಂಗವಾಗಿ, ಯೆಹೂದ್ಯರು ಯೀಂನುವನ್ನು ಮೇಸ್ಟೀಯನಂತೆ ತಿರಸ್ತುಲಿಸಿದರು. ⁷ನ್ನುಷ್ಟೆ ನನ್ನದು. ⁸KJVಯಲ್ಲಿ ಎರಡು ಸ್ಥಳಗಳಲ್ಲಿ “ನಂಬುವವನು” ಎಂದಿದೆ. ಅದರ NASBಯಲ್ಲಿ ಹೊಜಿಸಿದಂತೆ ಎರಡು ಇನ್ನು ರೀತ ಹಂಗರಿಗಳ ಉಪಯೋಗಿನಲ್ಪಟ್ಟಿವೆ. ⁹ಇದು ಹೊಲನು ಎಹೆನ 2:9ರಲ್ಲ ಹೇಳಿದ್ದಕ್ಕೆ ವ್ಯಾಪಿತ್ತವಾಗಿರುವುದೋ ಎಂಬಂತೆ ಕೇಂಡಿನುತ್ತದೆ. ಹೊಲನು ಯೋಗ್ಯತಾ ಕಾಯಣಗಳ ಬಗ್ಗೆ ಮಾತಾಡುತ್ತಿದ್ದನು. ಯಾಕೆಂಬನು ತಿಯೆಗಳನ್ನು ವಿಶ್ವಾಸದ ತ್ರಾಕಣೆಯಾಗಿ ಮಾತಾಡುತ್ತಿರುವನು ಎಂಬುದನ್ನು ಅಥವ ಮಾಡಿಕೊಳ್ಳಲಿ. ¹⁰ಹಿಂದಿನ ಹಾರ ನೋಡಿಲ.

¹¹KJVಯಲ್ಲಿ “godly sorrow” ಎಂದಿದೆ. “ದೇವರ ಜಿತ್ತಾನುನಾರವಾಗಿರುವ ದುಃಖವು” ಎಂಬುದು ವಿನಾಗಿದೆ ಎಂಬುದನ್ನು ಬಿವರಿಸುತ್ತದೆ. ¹²2 ಕೇಲಿಂಥ 17:10ರಲ್ಲಿ ಹೇಳಿರುವ “ಲೋಕದವರಿಗಿರುವಂಥ ದುಃಖವು” ವ್ಯಕ್ತಿಯ ತಾನು ತಪ್ಪು ಮಾಡುವಾಗ ಹಿಡಿಯಲ್ಪಟ್ಟದ್ದಕ್ಕೆ ದುಃಖದವರಿಗಿರುವದಕ್ಕೆ ಇಲ್ಲದೆ ತನ್ನ ಕೃತ್ಯೋಗ ಹಲಿಣಾಮವಾಗಿ ಶ್ರಮಹಡುವದಕ್ಕಾಗಿ ದುಃಖದವರಿಗಿರುವದಕ್ಕೆ ನಂಬಿಂಧಿಸಿದೆ. ಅವನು ಹಾಬ ಮಾಡುವದನ್ನು ಜಟ್ಟು ಜಡುವಂತೆ ಮಾಡುವಂತಾ ದುಃಖವು ಅವನಳ್ಳಿಯವದಲ್ಲ. ¹³“ಕೇವಲ ನಂಜಕೆಯಂದ” ರಕ್ಷಣೆ ಎಂದು

ఈ పజన బోధిస్తుడై ఎందు కేలచరు నూజిస్తురై. ఆదరే ఈ పజనదళ్ల రాజీస్తువంథాద్య కేలచల నంజకేయిలందల్ల, ఆదరే విశ్వాస మత్తు హేణిస్తులింద (faith plus) ఎందిదే. ఈ పజనదళ్ల విశ్వాస మత్తు అలికే ఇదే. ఇతర పజనగ్రథల్ల విశ్వాస మత్తు మానసాంతర, విశ్వాస మత్తు భాష్టిస్తు ఇల్లచే బేలచే కేలపు హేందాబేంగిచే. విశ్వాస కాగూ ఎంబుదు నంజకే మాత్రచే అల్లి రండ్జిటేయ బగ్గె జ్యేబలు హేంటప ఎల్లపన్ను నాపు యోజిసిక్కుద్దు. ¹⁴కైస్తును తన్న హాహగళ క్షమాపజియిన్న హేంగ పడేయచు ఎంబుదస్తు కులకు మాతాపురాగాగ, హాహగళ అలికేయ బగ్గె జ్యేబుపుచెపు. ఆదరే ఒబ్బును కైస్తునాగబేంకాదే హాహగళ అలికేయ అవశ్యకపేయిపడిల్ల. భాష్టిస్తుతాగీ కేంజ కైష్టుపథల్లయీ అవను “నాను కాపియాగిద్దేనే, రండ్జిటేయ అవశ్యకపేయిన్న తిజదిద్దేను” ఎందు హేంటున్నానే. ¹⁵నమ్మ జీవనసదింద యీసునచన్ను అలికే చూడుపుదు ముఖ్యాద్ధగిదే: ఆదరే ఇదు రేంచూతుర 10 మత్తు మత్తుయ 10రల్ల అధికాపాదద్యగియపడిల్ల. ¹⁶“యూనపొ” ఎంబ పడపు నామాన్య అధిక “నపుంసక పుటుష” ఎందు. శోధనేయిన్న తెగెదు కాకలు అన్యయ నపుంసకరన్ను దోఢ్డ హద్దుగ్రథల్ల నేఱుసి కైష్టుత్రిప్పదు. ¹⁷ఈ పజనపు భూతేంగరథల్లయు యాకండరే కేలపు భాషాంతరగ్రథ పజనపు పర్యదల్ల కొడిసియిపడర బదలు అది ఓష్టపేయల్లయుపుదు. భాష్టిస్తుతీం చోదలు బిశ్వాసద అలికే మాడుపడరల్ల ఆది నభేయల్ల ఇదర అగ్రపేయిప్పు రొఫినల్లడుత్తుందు కేజాద పండితరు ఒప్పికొష్టుత్తారై. ¹⁸యీసు “బళ్లే అలికేయిన్న” మాడిదాగ (1 తింపాథ 6:13), ఆతను హిలాతను హేంజ ద్వాన్ను నుమ్మనే ద్వృధపడిసిదను (మత్తుయ 27:11). ¹⁹ఈ నంసేంద బగ్గె జ్యేబల్లసిందల్ల ఆదరే శ్రూపంజక జలతేయింద నాపు తిజయుకొష్టుచే. బుఇని నంసేంపు అది కైస్తుర నమాధిగళ మేలే దోరేయుత్తదే. ²⁰ఈ పణ్ణయల్లయ కలవారు గ్రిఇ పడగళ లుజ్ఞారపు బిలేం గురుతుగ్రథ పలికాచుగొష్టుత్తదే. నస్త అక్షరానుచాదదల్ల పునః హేంజలు కుయిల్లిపియిపడిల్ల. “e”గ కాగూ “o”గళ ఏరచు ఇస్తుపాద లింగాల ర్మేశి నల్లయుత్తాయి. ఆదరే నాను అపుగ్రథల్ల ఇస్తుతే మాడిల్ల.

© 2009 Truth for Today